

ಫಿಲಿಪ್ಪಿಯವರಿಗೆ ಬರೆದ ಪತ್ರ

1 ಯೇಸು ಕ್ರಿಸ್ತನ ದಾಸರಾದ ಹೌಲನು ತಿಮೋಥೀಯನು ಫಿಲಿಪ್ಪಿಯವರಿಗೆ ಬರೆಯುವ ಪತ್ರ. ಯೇಸು ಕ್ರಿಸ್ತನ ಮೂಲಕ ದೇವರ ಪರಿಶುದ್ಧ ಜನರಾಗಿರುವವರಿಗೂ ಎಲ್ಲಾ ಹಿರಿಯರಿಗೂ ಸಭಾನೇವಕರಿಗೂ ನಾವು ಈ ಪತ್ರವನ್ನು ಬರೆಯುತ್ತಿದ್ದೇವೆ.

²ನಮ್ಮ ತಂದಿಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಷ್ಣಯೂ ಶಾಂತಿಯೂ ಉಂಟಾಗಲಿ.

ಹೌಲನ ಪ್ರಾರ್ಥನೆ

³ನಾನು ನಿಮ್ಮನ್ನು ಜ್ಞಾಪಿಸಿಕೊಂಡಾಗಲೀಲ್ಲಾ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.⁴ನಾನು ನಿಮ್ಮಲ್ಲಿಗಾಗಿ ಯಾವಾಗಲೂ ಅನಂದದಿಂದ ಪ್ರಾರ್ಥಿಸುತ್ತೇನೆ.⁵ನನ್ನ ಸುಖಾರ್ಥ ನೇರೆಯಲ್ಲಿ ನೀವು ವಾಲುಗಾರಾದ ಕಾರಣ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನೀವು ನಂಬಿಕೆಯಂತಹಿನಿಂದ ಇಲ್ಲಿಯವರಿಗೂ ನಂಗಿ ಸಹಾಯ ಮಾಡಿದಿರಿ.⁶ದೇವರು ನಿಮ್ಮಲ್ಲಿ ಒಳ್ಳಿಯ ಕಾರ್ಯ ವನ್ನು ಆರಂಭಿಸಿ ನಡೆಸಿಕೊಂಡು ಬರುತ್ತಿದ್ದಾನೆ. ಯೇಸು ಕ್ರಿಸ್ತನು ಮತ್ತೆ ಬಂಡಾಗ ದೇವರು ಆ ಕಾರ್ಯವನ್ನು ಸಂಪೂರ್ಣ ಗೊಳಿಸುವನೆಂದು ನಂಗಿ ಭರವಸೆ ಇದೆ.⁷ನಿಮ್ಮಲ್ಲಿರ ವಿಷಯದಲ್ಲಿ ಈ ರೀತಿ ಅಲೋಚಿಸುವುದು ನ್ಯಾಯಬಳಿಕಾದ ದ್ವಾರಂದು ನಂಗಿ ಗೊತ್ತಿದೆ. ನೀವು ನನ್ನ ಕೃಧಯದಲ್ಲಿರುವದ ರಿಂದ, ನಾನು ನಿಮಗೆ ತುಂಬ ಸಮೀಕ್ಷಾನಾಗಿದ್ದೇನೆಂದು ಭಾವಿಸುತ್ತೇನೆ. ನೀವೆಲ್ಲರೂ ನನ್ನೊಂದಿಗೆ ದೇವರ ಕೃಷ್ಣಯಲ್ಲಿ ವಾಲುಗಾರಾದ ಕಾರಣ ನೀವು ನಂಗಿ ಸಮೀಕ್ಷಾನಾಗಿದ್ದಿರೆ. ನಾನು ಸೇರಿಯಲ್ಲಿ ರುವಾಗಲೂ ಸುಖಾರ್ಥ ಯನ್ನು ಪ್ರತಿಪಾದಿಸುವಾಗಲೂ ನಿರೂಪಿಸಿವಾಗಲೂ ನೀವು ನನ್ನೊಂದಿಗೆ ದೇವರ ಕೃಷ್ಣಯಲ್ಲಿ ವಾಲುಗಾರಾಗಿದ್ದಿರೆ.⁸ನಾನು ನಿಮ್ಮನ್ನು ನೋಡಲು ಬಹು ತವಕವಹುತ್ತಿದ್ದೇನಂಬುದು ದೇವರಿಗೆ ಗೊತ್ತಿದೆ. ಯೇಸು ಕ್ರಿಸ್ತನಿಂದ ತೋರಿಬಂದ ಹೀಗಿಯಂದ ನಾನು ನಿಮ್ಮಲ್ಲರನ್ನು ಹೀಗಿಸುತ್ತೇನೆ. ನಿಮಗಾಗಿ ನಾನು ಪ್ರಾರ್ಥಿಸುವುದೇನಂದರೆ:

⁹ ನೀವು ಹೀಗಿಯಲ್ಲಿ ವ್ಯಾಧಿಯಾಗುತ್ತಾ ಜ್ಞಾನ ವಂತರೂ ತಿಳಿಪಳಿಕೆಯಲ್ಲಿರು ಆಗಬೇಕು.

¹⁰ ಒಳಿತುಕೆಡಕುಗಳಿಗಿರುವ ವ್ಯಾತ್ಯಾಸವನ್ನು ಅರಿತು ಕೊಂಡು ಒಳ್ಳಿಯದನ್ನೇ ಆರಿಸಿಕೊಳ್ಳಬಂಧವ ರಾಗಬೇಕು; ಕ್ರಿಸ್ತನ ಬರುವಿಕೆಯಲ್ಲಿ ನೀವು ಪರಿಶುದ್ಧರಾಗಿಯೂ ನಿರೋಽಂಗಿಳಾಗಿಯೂ ಇರಬೇಕು.

¹¹ ಕ್ರಿಸ್ತನ ಸಹಾಯದಿಂದ ದೇವರಿಗೆ ಘನಕೆಯನ್ನೂ ಸ್ತೋತ್ರವನ್ನೂ ಉಂಟುಮಾಡುವುದಕ್ಕಾಗಿ ನೀವು ಅನೇಕ ಕಾರ್ಯಗಳನ್ನು ಮಾಡುವಂಧವ ರಾಗಬೇಕು.

ಹೌಲನ ರಕ್ಷಣೆ ಸುಖಾರ್ಥ ಸೇವೆಗೆ ಸಹಾಯಕವಾಗಿ

¹² ಸಹಾಯದಿರ ಸಹಾಯದರಿಯರೇ, ನಂಗಿ ಸಂಭಿನಿಸಿದ ರಕ್ಷಣೆ ಸುಖಾರ್ಥ ಯನ್ನು ಹಬ್ಬಿಸಲು ಸಹಾಯಕವಾದವೆಂದು ನಿಮಗೆ ತಿಳಿದಿರಿಬೇಂಬುದಾಗಿ ಅವೇಳೆಯಿಂಬುದು ಸ್ವಷ್ಟಾರಿಯಿಂದೇ ಇದೆ. ನಾನು ಈ ವಿಜಾಸ್ವಿಯಾಗಿರುವುದರಿಂದ ಸೇರಿಮನೆಯಲ್ಲಿದ್ದೇನೆ.¹³ ನಾನು ಏಕೆ ಸೇರಿಮನೆಯಲ್ಲಿದ್ದೇನಂಬುದು ಸ್ವಷ್ಟಾರಿಯಿಂದೇ ಇದೆ. ನಾನು ಕ್ರಿಸ್ತ ವಿಜಾಸ್ವಿಯಾಗಿರುವುದರಿಂದ ಸೇರಿಮನೆಯಲ್ಲಿದ್ದೇನೆ. ಇಲ್ಲಿಯ ಕಾವಲಗಾರರಿಗೂ ಅರಮನೆಯೆ ಇತರ ಜನರಲ್ಲಿರಿಗೂ ಇದು ಗೊತ್ತಿದೆ.¹⁴ ನಾನಿನ್ನೂ ಸೇರಿಮನೆಯಲ್ಲಿದ್ದೇನೆ. ಅದರ ನನ್ನ ಈ ಶಿಕ್ಷಿಯಿಂದ ಅನೇಕ ವಿಶ್ವಾಸಿಗಳು ಹೇಳ್ತಾಹಿತರಾಗಿ ಕ್ರಿಸ್ತನ ವಿಷಯವಾದ ಸಂದೇಶವನ್ನು ಮತ್ತಪ್ಪೆ ದೈಯುದಿಂದ ಜನರಿಗೆ ಹೇಳುತ್ತಿರುತ್ತಾರೆ.

¹⁵ ಕೆಲವರು ತಮ್ಮಲ್ಲಿರುವ ಅನೂಯಿಲುಂದಲೂ ವೇಮನಸ್ಸಿ ನಿಂದಲೂ ಇನ್ನು ಕೆಲವರು ಸಹಾಯ ಮಾಡಬೇಕಂಬ ಉದ್ದೇಶಿದಿಂದಲೂ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ.¹⁶ ಇವರು ತಮ್ಮಲ್ಲಿ ಹೀಗಿಯಿರುವುದರಿಂದಲೇ ಜನರಿಗೆ ಬೋಧಿಸುತ್ತಾರೆ. ಸುಖಾರ್ಥ ಯನ್ನು ಪ್ರತಿಪಾದಿಸುವ ಕೆಲವನ್ನೂ ದೇವರು ನಂಗಿ ಕೊಟ್ಟಿನೆಂಬುದು ಇವರಿಗೆ ಗೊತ್ತಿದೆ.¹⁷ ಬೀರೆ ಕೆಲವರು ತಮ್ಮ ನ್ಯಾಯದ ದೇವಿಯಿಂದ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ. ಅವರ ಸುಖಾರ್ಥ ಸೇವೆಯ ಉದ್ದೇಶವೇ ತಾವಾಗಿದೆ. ಸೇರಿಯಲ್ಲಿರುವ ನಂಗಿ ತೊಂದರೆ ಮಾಡ ಬೇಕಂಬಂದೇ ಅವರ ಅವೇಳೆ.

¹⁸ ಅವರು ನಂಗಿ ತೊಂದರೆ ಮಾಡಿದರೂ ನಾನು ಜಿಂಕಿಸುವುದಿಲ್ಲ. ಅವರ ಉದ್ದೇಶವು ಯಥಾರ್ಥವಾಗಿದ್ದರೂ ಯಥಾರ್ಥವಾಗಿಲ್ಲದಿದ್ದರೂ ನಂಗಾಗು ಮಾಖಿವಲ್ಲ. ಅವರ ಕ್ರಿಸ್ತನ ವಿಷಯವಾಗಿ ಜನರಿಗೆ ಬೋಧಿಸುತ್ತಿರುವುದರಿಂದ ನಾನು ಉಲ್ಲಾಸಿಸುತ್ತೇನೆ, ಇನ್ನು ಮುಂದೆಯೂ ಉಲ್ಲಾಸಿಸುತ್ತೇನೆ.

¹⁹ ನೀವು ನಂಗಿಂಬಿಸುತ್ತಿದ್ದೀರಿ ಮತ್ತು ಯೇಸು ಕ್ರಿಸ್ತನ ಆತ್ಮನು ನಂಗಿ ಸಹಾಯ ಮಾಡುತ್ತಿದ್ದಾನೆ. ಆದ್ದರಿಂದ ನನ್ನ ಈ ರಕ್ಷಣೆ ನಂಗಿ ರಕ್ಷಣೆಯನ್ನು ಉಂಟುಮಾಡುವೆಂದು ನಂಗಿ ಗೊತ್ತಿದೆ.²⁰ ನಾನು ಯಾವ ವಿಷಯದಲ್ಲಿಯೂ ನಾಚಿಕೆ ವಡದೆ ಎಂದಿನಂತೆ ಈಗಲೂ ಸಹ ದೈಯುದಿಂದ ಇದ್ದೇನೆ. ನಾನು ಬದುಕಿದರೂ ನಿ, ಸೆಟ್ತಿರು ಸರಿ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆ ಉಂಟಾಗಬೇಂಬುದೇ ನನ್ನ ಅಭಿಲಾಷೆ

ମୁହଁ ନିରୀକ୍ଷେ ।²¹ ନାନଗଂତୋ ବଦୁକୁପୁଦିଂଦର କ୍ରିସ୍ତନେ, ସାଧୁଯିପୁଦିଂଦର ଲାଭହେ ।²² ନାନୁ ଜୀବଦିଂଦିଦର ଫଳପରିଷଵ କେଲାନ ନନ୍ଦିରୁଥିରେ । ଆଦର ନାନୁ ସାଧୁ ବେଳେ ? ଅଧାବ ବଦୁକେଳେ ? ଏନାନ୍ତୁ ଆରିଶିଳେଖୁ ବେଳେକୋଠାନେ ନାନେ ଗୋତ୍ରିଲ୍ଲ ।²³ ଜୀବେରତରିଲୀ ଯାପୁଦନ୍ତୁ ଆରିଶିଳେଖୁ କୋଳ୍ପୁ ବେଳେକେଂବୁଦେ କଷ୍ଟେ । ନାନୁ ତା ଜୀବିତପୁନ୍ତୁ ବୀଚୁ ଆତ ନୋଂଦିରିଲୁ ଆହେଛୁ ମୁଣ୍ଡେଇନେ । ଅଦେ ଉତ୍ତମମାଦନ୍ତୁ ।²⁴ ଆଦର ନାନୀଲୀ ଇତ୍ତାରେକଦ ତରିରଦଲୀରୁପଦୁ ନିମିଗ ଅଗ୍ରତାବାଗିରେ ।²⁵ ଆଦିରିଂଦ ନାନୁ ଜୀବଦିଂଦିଲୀରୁ ନିମିଗି ନିମ୍ନୋଧିରେ ଜୁରୁତ୍ତେନେଂଦୁ ନନ୍ଦି ଗୋତ୍ରିଦେ । ନୀଏପ ନଂବିକେ ଯିଲ୍ଲେ ପୃଷ୍ଠାଯାଗି ଆନଂଦିନୁପାଠି ନିମିଗି ନେରାଗାତ୍ମେନେ ।²⁶ ନାନୁ ମୁହଁ ନିମ୍ନୋଧିରିଯାଗ ନୀଏପ କ୍ରୀସ୍ତ ଯେଇମିନିଲୀ ନାନେ ନିଷୟାବାଗି ହେଲୁପଦଲୁ ମୁହଁମୁହଁ କାରଣଗଳିରୁତ୍ତେ ।

²⁷ ଅଧେନେ ଇରାର, କ୍ରୀସ୍ତନ ସୁଵାତେଗ ଯେଇଶ୍ଵରାଗି ବାଲିରି । ଆଗ ନାନୁ ନିମ୍ନୁ ବଳି ବଳିଦରୂ ନରି, ନିମ୍ନୁ ଦରଦଲିଦ୍ଧରୂ ନରି, ନିମ୍ନୁ ନିଷୟାବାଗି ବଳ୍ପୁ ଯାଏଇ ଶନ୍ଦେଇଦିଂଦ ଦ୍ୱାରାବାଗି ଦ୍ୱିରୀଂଦର ସୁଵାତେଯାଂଦ ଶଂକାଦ ନଂବିକୋନ୍ସ୍ଟର ପକମନ୍ଦିନ୍ଦିନ କେଲାନ ମାଦୁକିଦିନ୍ଦିନ କେଳୁତ୍ତେଲେ ଜୁରୁତ୍ତେନେ ।²⁸ ଅଲ୍ଲାଦେ ନିମ୍ନୁମୁଖ ନିରୀଧିମେ ଜନରିଗ ନୀଏପ ହେରିକୋଳ୍ପୁପୁଲିଲ୍ଲ, ନିମ୍ନୁ ରକ୍ଷଣେଗୋ ନିମ୍ନୁ ପୈରିଗଳ ନାତକ୍ରୁ ଜୁପଗଲୁ ଦେଵରିଂଦାଦ ପ୍ରମାଣଗଳାଗିରେ ।²⁹ ନୀଏପ କ୍ରୀସ୍ତନଲୀ ନଂବିକେଯାଂଦ୍ରୁ ଦେଵର ଅନୁଗର ଦିଂଦିଲେ । ଅଷ୍ଟ ମାତ୍ରହେ ଅଲ୍ଲ, କ୍ରୀସ୍ତନିଗୋନ୍ସ୍ଟର କଷ୍ଟ ପଦୁପଦୁରା ନକ ନିମିଗ ଅନୁଗରାବାଗି ଦୋରାଯିଲୁ । ଜୀରହର କ୍ରୀସ୍ତନିର ମୁହିମିଯାନ୍ତୁ ଶଂକୁମାଦୁତ୍ତେ ।³⁰ ନାନୁ ନିମ୍ନୁ ମୁଧୁରିଲ୍ଲାଙ୍ଗ ସୁଵାତେଗ ନିରିଧୁବାଗିରୁ ଜନରୋନିରି ମାକିଦ ହୋଇବାପନ୍ତୁ ନୋକିଦିନୀରି । ତାଗଲା ନନ୍ଦିରାପ ହୋଇବାକିନ୍ତୁ ବଗ୍ରି କେଳୁତ୍ତେଦିନୀରି । ଶ୍ଵେତଃ ନୀଏ କି ରିତିଯ ହୋଇବାକିନ୍ତୁ କାଳିଦିନୀରି ।

କଷ୍ଟମତିଦିନିଧୁ ବ୍ୟବସ୍ଥାବୁଧୁ ପରାବରିଶି

2 ନିମ୍ନୁମୁଖ କ୍ରୀସ୍ତନିଂଦାଦ ଲାଭେଜନ, ପ୍ରିତିଯ ପ୍ରେରନ୍ତେ, ପୈତୁତ୍ରେ ଅନ୍ତେନ୍ଦ୍ରିୟରେ, କାରୁଜୀ ଦୟାରାନାଗଲୁ ଜୀବେଲୋ ?² ନିମ୍ନୁମୁଖ ଜୁପଗଲୁ ଜୁରୁପଦରେ, ନୀଏଲ୍ଲରୂ ପକମନ୍ଦିନ୍ଦିନ ଭାବରାଗିରି । ଆଗ ନନ୍ତୁ ନଂକୋପ୍ରେ ପରିପୂଣିନାଗପୁରମୁଦୁ । ବ୍ୟବସ୍ଥାବୁଧୁ ବଂଦେ ପ୍ରିତି ଉଲ୍ଲାପରାଗିରି । ଅନ୍ତେନ୍ଦ୍ରିୟର ଅନୁଗରାଗିରି ଅନ୍ତେନ୍ଦ୍ରିୟର ଅନୁଗରାଗିରି । ଅନ୍ତେନ୍ଦ୍ରିୟର ଅନୁଗରାଗିରି । ଅନ୍ତେନ୍ଦ୍ରିୟର ଅନୁଗରାଗିରି । ଅନ୍ତେନ୍ଦ୍ରିୟର ଅନୁଗରାଗିରି ।

ନିମ୍ନୁମୁଖ ରାଗିରାଗିରି ପରାବରିଶି

³ କ୍ରୀସ୍ତ ଯେଇମିନିଲ୍ଲାଙ୍ଗ ମନ୍ଦିନ୍ତୁ ନିମ୍ନୁମୁଖ ଜୁରୁତ୍ତେ ।⁴ ଆତନୁ ଦେବପ୍ରସ୍ତରରପନାଗିରିଦ୍ଧରୂ ଦେଵରିଗ ନିରାମନାଗି ଦ୍ଧରୂ ଅ ପଦବିଯାନ୍ତୁ ବିଜଲାରେ ଏନ୍ତାରି ।

⁷ ଆ ପଦବିଯାନ୍ତୁ ଆତନୁ ବୀଚୁକୋଟ୍ଟୁ ନେବକନ ସ୍ବାହାପନ୍ତୁ ଧରିଶିଳେଖୁ ମାନନ ରାପଦଲୀ ବିନନ୍ଦି ।⁸ ଆତନୁ ମନୁଷ୍ୟନାର ଜୀବିନ୍ଦୁକୁ ତୁମ୍ଭୁ ତିର୍ଯ୍ୟାକିରି ଶୋଂଦୁ ମରଇପନ୍ତୁ କହେଗଜି ଦେଵରିଗ ସଂପୂରଣ ପିନ୍ଧେଯାବାଦ ଶିଳୁବୀଜେମିନି ।

⁹ ଆଦିରିଂଦ ଦେଵର ଆତନ୍ତୁ ଅମ୍ବୁନ୍ତବାଦ ନାନ୍ଦେଇରି ଶାଳୀଦ୍ଵାରା ହେରାଗଲିଗିତ ଶ୍ରୀଷ୍ଟବାଦ ହେରନ୍ତୁ ଆତନୀଗ ଦିଯାପାରିଦିନାନ୍ତିରେ ।¹⁰ ଆଦିରିଂଦ ପରିଲୋକଦଲୀଲୁ ବାତାଳଦଲୀଲୁ ଯୁଦ୍ଧ ପ୍ରତି ଯୋବ୍ବରୁ ଯେଇମିନି ହେରିନାଲୀ ଅଭ୍ୟବ୍ଧେନ୍ତୁ ।¹¹ “ଯେଇମିନିକେନ୍ତେ ପ୍ରଭୁ” ମେଂଦୁ ହେଲୁପରୁ । ଇଦିରିଂଦ ତମିଦେବା ଦେଵରିଗି ମହିମେ ଶଂକାଗୁପ୍ତରୁ ।

ଦେଵର ଜ୍ଞାନନ୍ଦିନାରାଦ ଜନରାଗିରି

¹² ନନ୍ତୁ ଯୁ ଶ୍ରେଷ୍ଠକରେଇ, ନାନୁ ନିମ୍ନୁମୁଖ ଲାଙ୍ଗ ନିଏପ ଯାବାଗଲୁ ନନ୍ତୁ ମାନିନିତି ନାମେ ଦିଯାପାରିଦିନାନ୍ତିରେ । ଆଗ ନାନୁ ମରଇପାରଗଲୁ ଜନ୍ମ ହେଲ୍ଲିନ ଆଶ୍ରମେ ଯାଏଇଦିନ ନାମେ କୋଳ୍ପୁ । ନୀଏପ ଦେଵରିଗି ଭୟଭୁକ୍ତିଯାଂଦ୍ରୁ ନିମ୍ନୁ ରକ୍ଷଣ ଯାନ୍ତୁ ନାଦିଶିଳେଖୁ ।¹³ କାହାମୁଦୁ, ଆତନୀଗି ମେଷ୍ଟିକେରପାଦ କାର୍ଯ୍ୟଗଲାଙ୍ଗ ମାଦିବେଳେ ଅଭ୍ୟେନ୍ଦ୍ରିୟମୁକ୍ତି ନାମେ ନିମ୍ନୁମୁଖ ହୁବ୍ରିପାରିଲ୍ଲ । ନୀଏପ ଦେଵରିଗି ଭୟଭୁକ୍ତିଯାଂଦ୍ରୁ ନାମେ ନିମ୍ନୁମୁଖ ହୁବ୍ରିପାରିଲ୍ଲ ।

¹⁴ ନୀଏପ ମାତୁପ ପ୍ରତିଯେଂଦ୍ରୁ ନିମ୍ନୁ ଗୁଣଗୁଚ୍ଛଦେଯି ବିନାଦିଲାଦେଯି ମାତୁପାର ।¹⁵ ଆଗ ମୁଗ୍ଧରୂ ପରି ଶୁଦ୍ଧରୂ ଅଗିଦୁ କଥିଂକରିପକିତାଦ ଦେଵମରକ୍ଷାଗିରି ତୀରି । ଦୁଷ୍ଟଜନର ମୁଧୁରିଲ୍ଲ ବାନାପାରିରି ନୀଏପ କାର୍ଯ୍ୟତୀରିଯିଲ୍ଲ ପ୍ରକାଶିପାରିବ ନକ୍ତମଂଳଦିନିରି ।¹⁶ ଜୀବେଦାଯକାରାଦ ପାରକାରିଦିନ ନାମେ ହେଲୁମୁଖୀଯାଂଦ୍ରୁ ଜନରିଗି କୋଟ୍ଟିରେ, କ୍ରୀସ୍ତନ ବଂଦାଗ ନାନୁ ହେଲୁମୁଖୀଯାଂଦ୍ରୁ ନାମେ ନାନୁ ଜାଗନ୍ତେଦିନ ପକେଂଦର ନନ୍ତୁ କେଲାପନ୍ତୁ ପ୍ରଧାନାଗଲୀଲ୍ଲ । ନାନୁ ପଂଦୁରିଲ୍ଲ ବିଜିତିରେ, ଗିର୍ଦେଶୁରେ ନାନୁ ହେଲୁମୁଖୀଯାଂଦ୍ରୁ ନାନୁ ହେଲୁମୁଖୀଯାଂଦ୍ରୁ ନାନୁ ହେଲୁମୁଖୀଯାଂଦ୍ରୁ ନାନୁ ହେଲୁମୁଖୀଯାଂଦ୍ରୁ ।

¹⁷ ନୀଏପ ନିମ୍ନୁ ଜୀବିତଗଳିନ୍ତୁ ଦେଵର ନେବାଗିରି ଯୁଦ୍ଧଦେଇପାଦିଯିଲ୍ଲ ଅଫିସିଶିଳେଖୁ ଲାଭି ନିମ୍ନୁ ନଂବିକେଯ ନିମ୍ନୁମୁଖ ପ୍ରେରିବିନ୍ଦୁକେତ୍ତିରେ ।¹⁸ କାରୀଯେ ନୀଏପ ନକ ନକ୍ତମେହିକିରି, ନନ୍ତୋଠିନିରି ନକ୍ତମେହିକିରି ।

କିମୋଢି ମହୁ ଏପ୍ରେରିତର ମୁଦ୍ରି

¹⁹ ନିମ୍ନୁ ବଳୀଗ କିମୋଢିଯାନ୍ତୁ ଆଦମ୍ବୁ ବେଗନେ କଥିଂହିଶିଳେଖୁ ଦିଲୁ ପ୍ରଭୁବାଦ ଯେଇମିନିଲ୍ଲ ନିରୀକ୍ଷିନ୍ତେ ତୀର୍ଥିନ୍ଦେଇନେ । ଅବନ ମାଲକ ନିମ୍ନୁ ଯୋଗିର୍ଦେଇମିନିଲ୍ଲ କିମ୍ଭିଦୁ କଥିଂହିପଦରିଂଦ ନାନେ ପୈଲ୍ଲାକିରି ନିମ୍ନୁମୁଖ ପିଲ୍ଲାକିରି ।²⁰ ଆପ ନାନେ ନିମ୍ନୁ ପିଲ୍ଲାକିରି ନିମ୍ନୁମୁଖ ପିଲ୍ଲାକିରି ।²¹ ଶାଳିଦିନରୁ କେଲେ ତମ୍ଭୁ ବିନାଦିନ ନାନୁ ପିଲ୍ଲାକିରି ।²² ଶାଳିଦିନରୁ କେଲେ ତମ୍ଭୁ ବିନାଦିନ ନାନୁ ପିଲ୍ଲାକିରି ।

ಚಿಂತಿಸುವುದಿಲ್ಲ.²² ತಿಮೋಥೀಯನು ಎಂಥವನೇಂಬಾದು ನಿಮಿಗೆ ಗೊತ್ತಿದೆ. ಮಗನು ತನ್ನ ತಂಡೆಯೊಡನೆ ಸೇವೆ ಮಾಡುವಂತೆ ಅವನು ಸುಮಾರೆ ಯಿನ್ನು ತಿಳಿಸುವುದರಲ್ಲಿ ನನ್ನೊಂದಿಗೆ ಸೇವೆ ಮಾಡಿದನು.²³ ನನ್ನ ಬಗ್ಗೆ ನಡೆಯುತ್ತಿರುವ ವಿಜಾರಣೆಯ ಘರ್ತಾಂಶವು ತಿಳಿದಕೂಡಲೇ ಅವನನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ.²⁴ ಅಲ್ಲದೆ ಪ್ರಭುವಿನ ಸಹಾಯದಿಂದ ನಿಮ್ಮ ಬಳಿಗೆ ಆದಷ್ಟು ಬೇಗನೆ ಬರುತ್ತೇನೆ ಎಂಬ ಭರವಸೆ ನನಗಿದೆ.

²⁵ ಎವೆಂತು ದೀರ್ಘತಣ ಶ್ರೀಸ್ತನಲ್ಲಿ ನನ್ನ ಸಹೋದರನಾಗಿದ್ದಾನೆ. ಶ್ರೀಸ್ತನ ಸೈನ್ಯದಲ್ಲಿ ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ ಮತ್ತು ಸೇವೆ ಮಾಡುತ್ತಿದ್ದಾನೆ. ನನಗೆ ಸಹಾಯಬೇಕಿದ್ದಾಗ, ನೀವು ಅವನನ್ನು ನನ್ನ ಬಳಿಗೆ ಕಳುಹಿಸಿಕೊಳ್ಳಿರಿ. ಈಗ ನಾನು ಅವನನ್ನು ನಿಮ್ಮ ಬಳಿಗೆ ಮತ್ತೆ ಕಳುಹಿಸಬೇಕಿದ್ದೇನೆ.²⁶ ಪಂಚಂದರ ಅವನು ನಿಮ್ಮೆಲ್ಲರನ್ನು ನೋಡಲು ಬಹು ತಪಕ ಪಡುತ್ತಿದ್ದಾನೆ. ತಾನು ಅಸ್ವಸ್ಥನಾಗಿದ್ದದ್ದು ನಿಮಿಗೆ ತಿಳಿದದರಿಂದ ಅವನಿಗೆ ಚಿಂತಯಾಗಿದೆ.²⁷ ಅವನು ಅನಾರೋಗ್ಯದಿಂದ ನಾಯುವ ಸ್ಥಿತಿಯಲ್ಲಿದ್ದನು. ಅದರ ದೇವರು ಅವನನ್ನು ಕರುಣೆ ಸಿದನು; ಅವನನ್ನು ಮಾತ್ರವಲ್ಲದೆ ನನ್ನನ್ನು ಸಹ ಕರುಣಿಸಿದನು.²⁸ ಆದರಿಂದ ಅವನನ್ನು ನಿಮ್ಮ ಬಳಿಗೆ ಕಳುಹಿಸಿಕೊಡಲು ನಾನು ಬಹಳ ತವಕಹಡುತ್ತಿದ್ದೇನೆ. ನೀವು ಅವನನ್ನು ನೋಡಿಡಾಗ ಸಂತೋಷಪಡುತ್ತಿರಿ ಮತ್ತು ನಿಮ್ಮ ವಿಷಯದಲ್ಲಿ ನನಗಿರುವ ಚಿಂತಯು ಕೊನೆಗೊಳ್ಳುತ್ತದೆ.²⁹ ಮಹಾ ಅನಂದದಿಂದ ಪ್ರಭುವಿನಲ್ಲಿ ಅವನನ್ನು ಸಾಗಿಸಿರಿ. ಎವೆಂತು ದೀರ್ಘತಣ ಜನರನ್ನು ಗೌರವಿಸಿರಿ.³⁰ ಅವನು ಶ್ರೀಸ್ತನ ಕೆಲಸಕ್ಕಿಂತಿರು ಬಹು ಮಟ್ಟಿಗೆ ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ಅವನಿಗೆ ಮಾನ್ಯತೆ ದೊರೆಯಬೇಕು. ನನಗೆ ಸಹಾಯ ಮಾಡಲು ಅವನು ತನ್ನ ಪ್ರಾಣವನ್ನೇ ಅಷಾಯಕೀಕೃತ ಮಾಡಿಕೊಂಡನು. ಈ ರಿತಿಯ ಸಹಾಯ ಮಾಡಲು ನಿಮಿಗೆ ನಾಧ್ಯವಾಗಿಲ್ಲ:

ಶ್ರೀಸ್ತನೇ ಎಲ್ಲಕ್ಕಿಂತಲೂ ಮುಖ್ಯ

3 ನನ್ನ ಸಹೋದರ ಸಹೋದರಿಯರೇ, ಪ್ರಭುವಿನಲ್ಲಿ ಸಂತೋಷವಾಗಿರಿ. ನಾನು ಮೂರಲು ಬರೆದದನ್ನೇ ಮತ್ತೆ ಬರೆಯಲು ನನಗೆ ಬೇಸರೆವೇನೂ ಜೀಲ್ಲ; ಏಕೆದರೆ ಅದು ನಿಮ್ಮನ್ನು ಮತ್ತು ಪ್ರಾಣವನ್ನು ಸಂರಕ್ಷಿಸುತ್ತದೆ. ² ಕೇಂಡು ಮಾಡುವಂಥ ಜನರ ವಿಷಯದಲ್ಲಿ ಎಚ್ಚರಿಕೆಯಾಗಿದೆ. ಅವರು ನಾಯಿಗಳಿಂದಿದ್ದಾರೆ. ಸುನ್ನ ವಿಂದು ಹೇಳಿಕೊಂಡು ಅಂಗಳ್ಯೇದನೆ ಮಾಡುವವರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ³ ನಾವಾದರೂ ನಿಜವಾದ ಸುನ್ನತೆಯನ್ನು ಹೊಂದಿದವರಾಗಿದ್ದೇವೆ. ದೇವರನ್ನು ಅತ್ಯನ್ತ ಮೂರಳ ಆರಾಧಿಸುವವರಾಗಿದ್ದೇವೆ. ನಾವು ಶ್ರೀಸ್ತಯೇನುವಿನಲ್ಲಿರಲು ಹೆಮ್ಮೆಹಡುತ್ತೇವೆ. ನಾವು ಶ್ರೀಸ್ತಯೇನು ಮೇಲಾಗಲ್ಲಿ ಭರವಸೆ ಇಡುವ ದಿಲ್ಲ. ⁴ ನಾನು ನನ್ನ ಮೇಲೆ ಭರವಸೆ ಇಡಬಲ್ಲವನಾಗಿದ್ದರೂ ಇಡುವದಿಲ್ಲ. ತನ್ನ ಮೇಲೆ ಭರವಸೆ ಇಡಲು ತನಗೆ ಆಧಾರ ವಿರುವುದಾಗಿ ಯಾವನಾದರೂ ಯೋಚಿಸಿದರೆ, ನನ್ನ ಮೇಲೆ ಭರವಸೆ ಇಡಲು ನನಗೆ ಆದಕ್ಕಿಂತಲೂ ಹೆಚ್ಚಿನ ಆಧಾರವಿದೆ.

ನಾವಾದರೂ... ಆರಾಧಿಸುವವರಾಗಿದ್ದೇವೆ ಅಂದರೆ, ದೇವರನ್ನು ಆತ್ಮದಿಂದ ಆರಾಧಿಸುವುದು.

೫ ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತೆಯಾಯಿತು. ನಾನು ಇಸ್ತೇಲ್ಲ ವಂಧದವನು ಮತ್ತು ಬೆಂಜ್ಯಾಮಿನೆನ ಶುಲ್ದಾರ ದವನು. ನಾನು ಇಬ್ರಿಯನು ಮತ್ತು ನನ್ನ ತಂಡೆತಾಯಿಗಳು ನಹ ಇಬ್ರಿಯರು. ನಾನು ಮೋತೆಯ ಧರ್ಮಾಶಾಸ್ತ್ರವನ್ನು ಮುಖ್ಯ ವಾದದ್ದೆಂದು ಪರಿಗಳಿಸಿ ಫರಿಸಾಯಿನಾದನು; ⁶ ಯಿಹಾದ್ದೆ ಧರ್ಮದಲ್ಲಿ ಬಹಳ ಅಸ್ತಿತ್ವಾಳ್ಯಾಪನಾಗಿದ್ದ ಕ್ರೀಸ್ತಸೆಂಬಿಯನ್ನು (ವಿಶ್ವಾಸಿಗಳನ್ನು) ಹಿಂಸಿಸಿದನು. ಮೋತೆಯ ಧರ್ಮಾಶಾಸ್ತ್ರಕ್ಕೆ ಯಾವಾಗಲೂ ವಿಧೀಯಾಗಿದ್ದ ದರಿಂದ ಯಾರೂ ನನ್ನ ವಿವಯದಲ್ಲಿ ತಪ್ಪನ್ನು ಕಂಡುಹಿಡಿಯಲಾಗಲಿಲ್ಲ. ⁷ ಒಂದು ಕಾಲದಲ್ಲಿ ಇವುಗಳೆಲ್ಲ ನನಗೆ ಮುಖ್ಯವಾಗಿದ್ದವು. ಅದರ ಈಗ ಅಪುಗಳೆಲ್ಲ ಶ್ರೀಸ್ತನ ದೇವಿಯಿಂದ ನಿಷ್ಪತ್ತೀಳೆಂಜಕವಾಗಿದೆ. ⁸ ಅಷ್ಟೇ ಅಲ್ಲ, ನನ್ನ ಪ್ರಭುವಾದ ಯೀಸು ಶ್ರೀಸ್ತನನ್ನು ತಿಳಿದುಹೊಳ್ಳುವುದೇ ಎಲ್ಲಾ ಸಂಗಿಗಳಿಗಿಂತಲೂ ಆತ್ಮಕ್ರಾಂತಿ ದಿನದಿಂದ ನನಗೆ ಮನದಟ್ಟಾಗಿದೆ. ನಾನು ಯಾವುದನ್ನು ಮುಖ್ಯವಾದುವಾಗಳಿಂದ ಪರಿಗಳಿಸಿದ್ದನೂ ಅಪುಗಳನ್ನೆಲ್ಲ ಶ್ರೀಸ್ತನ ನಿಮಿತ್ತ ಕಳಿದು ಕೊಂಡೆನು. ಅಪುಗಳೆಲ್ಲ ನಿಷ್ಪತ್ತೀಯಾಂಜಕವಾದಪುಗಳಿಂದ ನನಗೆ ತಿಳಿದಿದೆ. ⁹ ನಾನು ಶ್ರೀಸ್ತನನ್ನು ಹೊಂದಿಕೊಳ್ಳಲು ಮತ್ತು ಶ್ರೀಸ್ತನಲ್ಲಿರಲು ಇಡು ನನಗೆ ಅವಕಾಶ ಮಾಡಿಕೊಡುತ್ತದೆ. ನಾನು ಶ್ರೀಸ್ತನ ಮೂರಳ ನೀಂತೆವಂತಾಗಿದ್ದೇನೆ. ಈ ನೀಂತೆಯು, ಧರ್ಮಾಶಾಸ್ತ್ರವನ್ನು ಅನುಸರಿಸಿದ ಮಾತ್ರಕ್ಕೆ ದೊರೆಯುವದಿಲ್ಲ. ಇದು ಸಂಭಿಕೆಯ ಮೂರಳ ದೇವರಿಂದ ಬರುತ್ತದೆ. ಶ್ರೀಸ್ತನಲ್ಲಿ ನನಗಿರುವ ನಂಬಿಕೆಯ ಮೂರಳ ದೇವರು ನನ್ನನ್ನು ನೀಂತೆವಂತ ನನಗಾಗಿ ವಾಡಿದನು. ¹⁰ ಶ್ರೀಸ್ತನನ್ನೂ ಪುನರುತ್ತಾನೆ ಶತ್ತಿಯನ್ನೂ ಕಿಳಿದುಕೊಂಡು ಆತನ ಸಂಕಟದಲ್ಲಿ ಪಾಲುಗಾರನಾಗಿ ಆತನ ಮರಣದಲ್ಲಿ ಆತನಂತಾಗಬೇಕೆಂಬುದೇ ನನ್ನ ಅವೇಚ್. ¹¹ ಹೀಗಾದರೆ, ನಾನು ಸತ್ಯವರೊಳಗಿಂದ ಎಬ್ಬಿಸಲ್ಪಡುತ್ತೇನೆ ಎಂಬ ನಿರೀಕ್ಷೆ ನನಗಿದೆ.

ಸುರಿಮುಟ್ಟಲು ಪ್ರಯತ್ನ

¹² ಈಗಾಗಲೇ ನಾನು ಇದೆಲ್ಲನ್ನು ಸಾಧಿಸಿ ಪರಿಪೂರ್ಣತೆಯನ್ನು ಗಳಿಸಿದ್ದೇನೆ ಎಂದು ಹೇಳುತ್ತಿಲ್ಲ. ನಾನು ಆ ಸುರಿಯನ್ನು ಇನ್ನೂ ಮುಟ್ಟಿಲ್ಲ. ಅದರೆ ಆ ಸುರಿಯನ್ನು ಮುಟ್ಟಿ ಅದನ್ನು ನನ್ನ ದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇದು ಶ್ರೀಸ್ತನ ಅವೇಚ್ ಅದಕಾರಣವೇ, ಶ್ರೀಸ್ತನು ನನ್ನನ್ನು ತನ್ನವನನ್ನಾಗಿ ಮಾಡಿ ಕೊಂಡನು. ¹³ ಸಹೋದರ ಸಹೋದರಿಯರೇ, ನಾನಿನ್ನೂ ಆ ಸುರಿಯನ್ನು ಮುಟ್ಟಿಲ್ಲವಂಬಿದು ನನಗೆ ಗೊಂಡಿದೆ. ಆದರೆ ನಾನು ಯಾವಾಗಲೂ ಹಿಂಡಿಸಿಕೊಂಡು ಆತನ ಸಂಕಟದಲ್ಲಿ ಪಾಲುಗಾರನಾಗಿ ಆತನ ಮರಣದಲ್ಲಿ ಆತನಂತಾಗಬೇಕೆಂಬುದೇ ನನ್ನ ಅವೇಚ್. ¹⁴ ಹೀಗಾದರೆ, ನಾನು ಸತ್ಯವರೊಳಗಿಂದ ಎಬ್ಬಿಸಲ್ಪಡುತ್ತೇನೆ ಎಂಬ ನಿರೀಕ್ಷೆ ನನಗಿದೆ.

¹⁵ ಆತ್ಮಕೆಯಲ್ಲಿ ಪರಿಪೂರ್ಣವಾದ ಮಟ್ಟೆ ಬುಂದಿರುವ ನಾವಲ್ಲರೂ ಇದೇ ರೀತಿ ಯೋಚಿಸಬೇಕು. ನಿಷ್ಪತ್ತ ಈ ಸಂಗಿಗಳಲ್ಲಿ ಯಾವುದನ್ನು ದರು ಬಹಿಕೊಳ್ಳಿದ್ದೆ ದೇವರೇ ನಿಮಿಗೆ ಅದನ್ನು ಸ್ವಷ್ಟ ವಿಸುವನು. ¹⁶ ಆದರೆ ನಾವು ಈಗಾಗಲೇ ಹೊಂದಿರುವ ಸತ್ಯವನ್ನು ಅನುಸರಿಸುತ್ತು ನಡೆಯೋಣ. ¹⁷ ಸಹೋದರ ಸಹೋದರಿಯರೇ, ನೀವೆಲ್ಲರೂ ನನ್ನಂತೆ

జీవసలు ప్రయత్నిసి. నాపు నిమగి తోరిసిద మాదరియ ప్రతార జీవిసువచన్ను అనుసరిసిరి. ¹⁸ ఆనేకరు కృస్తను శిలుబీగి వైరిగలో ఎంబంతే జీవిసుత్తారే. అవర బగ్గె నాను నిమగి అనేక సల తిళిసిద్దోనే, ఈగలు శజ్ఞేరినిద హేళుతేనే. ¹⁹ అవర నడతేయు అవరన్ను నాతడిడిగే నడిసుత్తిదే అవరు దేవర సేవ మాడుత్తిల్ల. ఆ జనరు కేవల తమ్ము సంతోషక్కుగి జీవిసుత్తిద్దారే. అవరు నాజికేకరవాద కేలగణగల్ను మాడి, అప్పగళ బగ్గె హేమ్మేపడుత్తారే. అవరు కేవల ఈ లోకంద విషయగళ బగ్గె ఆలోచిసుత్తారే. ²⁰ నావాదరిఱ పరలోక సంస్కాన దపరు. నమ్మ రథస్తను ఆలీందలే బరుపుదన్ను నాపు ఎదురుసోకుత్తిద్దోనే. ప్రభువాద యీసు కృస్తనే నమ్మ రథస్తను. ²¹ ఆతను తన్న తథియింద సమస్తవన్ను ఆఖుత్తానే మత్తు నమ్మ దీనావాఫేయు ఈ శరీరపున్న రూపాంతర పడిసి తన్న స్థోత మహిమాతరిలరంతే మాడుత్తానే.

మాడబీకాద కాయిగళు

4 నన్న సహోదర సహోదరియరే, నాను నిమ్మన్ను తీర్మిసుత్తేనే మత్తు నిమ్మన్ను నోఽచబయసుత్తేనే. నీపు ననగి ఆనందపన్న ఉంటుమాడి, నిమ్మ విషయదల్లి నాను హమ్మేపడువంతే మాడిద్దీరి. నాను నిమగి హేళిదంతే ప్రభువన్ను అనుసరిసిరి.

² ప్రభువినల్లి ఒండించున్న సంతులేచేంద నాను యహేచ్ఛాధన్ను సంతులేచేయస్తూ కేళిశోఖ్యతేనే. ³ నన్న స్నేహితనే, నీను నన్న చోకిలేచుదవనాగి నంబి గీతేయింద సేవే మాడుత్తిరుపుదరింద ఈ స్తీయరిగూ నీను సంకాయ మాడబీకేందు నిన్నన్న కేళిశోఖ్యతేనే. ఈ స్తీయరు నన్నోందిగే సుపాతే గోస్సర సేవే మాడిద్దారే నన్నోందిగే సేవే మాడుత్తిరు కేళేస్తోన్న మత్తు జీతర సేవకరించేన ఈ స్తీయరు సేవే మాడిద్దారే. అవర హేరుగలు జీవబాధ్యర పుస్తకదల్లీ* బరియల్లిష్టివే.

⁴ యావాగలూ ప్రభువినల్లి అనందిసిరి; ఆనందపడిరి ఎందు మత్తే హేళుతేనే.

⁵ నిమ్మ ముదు ద్వాచువచన్ను కరుణయున్న జనశేలరూ నోఽవంతంగలి. ప్రభువు బేగసే బరుత్తానే. ⁶ యాపుదర బగ్గెయు చింతిసబేఇ. ఆదర వ్యాధనే మాడుత్తా నిమ్మ అగ్త్యాగ్తిగల్లిగల్ల దేవరల్లి విజ్ఞాషిసిరి. నీపు ప్రాధనే మాడువాగలొల్లా దేవపరిగి కృత్జ్ఞతాస్తుతి మాడిరి. ⁷ దేవపాంతియు కృస్త యీసువినల్లి నిమ్మ కృదయగళన్ను మనస్సగళన్ను కాయుపుదు. దేవరు కోడువ ఆ తాతియు నాపు అధ్యమాడికొఖ్లలగడమ్మ అగుమ్మవాగిదే.

⁸ సహోదర సహోదరియరే, ఒళ్ళుయదాద మత్తు సుత్తిగి యోగ్యవాద సంగిగిళ బగ్గె ఆలోచిసిరి. సత్కావాద, మాస్తవాద, న్యాయవాద, శుద్ధవాద, సుందరవాద

మత్తు గౌరవయుతవాద విషయగళ బగ్గె ఆలోచిసిరి. ⁹ నీపు నన్నిద కరలుకోండడన్ను హోందికోండడన్ను, కేళిద్దన్ను మత్తు కణ్ణార్ కండడున్న మాడిరి. ఆగ, శాంతియన్న కోడువ దేవరు నిమ్మోదిగిరువను.

ఫలిష్ట శ్శర్మిగపాలన వందన

¹⁰ నన్న మేలి నిమగిరివ జింతియన్ను నీపు మత్తే తోరిసిద్దక్కాగి నాను ప్రభువినల్లి బహుసంతోషపాశు తేనే. నీపు నన్న బగ్గె జింతియతలో ఇద్దిరి. ఆదర ఆదన్ను తోరిసలు నిమగి అవకాశవే ఇరలిల్. ¹¹ నాను ఈ మాతుగళన్ను హేళుత్తరివుదు ననగిరువ కోరతేయ దీసియిందల్ల. నన్నల్లిరువంధుగాళ్లి మత్తు ననగి సంబహి సువ ప్రతియోందరల్ల తప్పనగిరలు నాను కలిపుకోండిద్దేనే. ¹² కిసివేయిందిరువాగలూ సమ్మదియుళ్లానగిరువాగలూ హేగే జీవిసబేంబుదు ననగి తిలిదిదీ. యావ సమయదల్లగలీ యావ పరిష్ఠియల్లగలీ సంతోష దిందిరువ గుట్టు ననగి తిళిదిదీ. ఉండక్కే బీకాదమ్మ జీరువాగలూ ఇల్లదిరువాగలూ ననగి ఆగ్త్మాదువు గళన్ను హోందిరువాగలూ హోందిల్లదిరువాగలూ సంతోషపాగిరలు కలిపుకోండిద్దేనే. ¹³ కృస్తను మాసలశ నాను ఎల్లా కాయి గళన్ను మాడబల్లను ఏకిందరే ఆతను నన్నన్ను బలవడిసుత్తానే. ¹⁴ ఆదరూ నాను కోరతేయల్లి ద్వాగ నీపు ననగి సంకాయ మాడిద్దు ఒళ్ళుయదాయతు. ¹⁵ ఇదల్లదే ఫలిష్ట పెట్టబడవరే, నాను మోదలు నిమ్మల్లి సమాతేయన్ను నారి మాచేందోనియక్కే కోరటాగ, నిమ్మ సభయోందే ననగి సంకాయ మాడిద్దు నిమగి గొక్కిదీ. ¹⁶ నాను ధేసలోంచికదల్లిద్దాగ ననగి ఆగ్త్మాదపుగళన్ను నీపు కలవారు సల కంటుకిసిలోటి. ¹⁷ నిజవాగియూ, నిమ్మింద కోడగుగళన్ను పడేదుకోళ్ళబేంబుదు నన్న అపేక్షాయల్. ఆదర కోడువుదర మూలక ముందే కేరళవాగి దోరయువ ఆతీవాదగళన్ను నీపు హోంది కోళ్ళబేంబుదే నన్న అపేక్ష. ¹⁸ ఎవప్పుల్లిదితును నిమ్మ కోడుగీయన్ను తందు కోటిష్టదిరింద బీకాదద్దల్ల నన్నల్లి కేరళవాగిదే. నిమ్మ కోడుగీయు దేవపరిగి ఆపిసల్పట్ట పరిమిళబరితపాద యజ్ఞవాగిదే. ఇదు దేవరిగి మెళ్ళికే యాదద్దూ ఆగిదే. ¹⁹ నన్న దేవరు కృస్త యీసువిన మూలక తన్న ప్రభావద బిష్టయక్కే అనుసుఖవాగి నిమ్మ ప్రతియోందు కోరతేయన్ను నీగిసువను. ²⁰ నన్న తందె యాద దేవపరిగి సందాకల మహిమెయాగలీ. ఆమెనో.

²¹ కృస్త యీసువినల్లి దేవజనరల్లరిగూ వందనే తిళిసి. నన్నోందిరువ సహోదరర నిమగి వందనే తిళిసిద్దారే. ²² ఎల్లా దేవమక్కలు నిమగి వందనే తిళిసిద్దారే. సిసరన అరమంసేయల్లిరువ విశ్వాసిగళు సహ నిమగి వందనే తిళిసిద్దారే. ²³ ప్రభు యీసు కృస్తను కృపేయు నిమ్మల్లి రోందిరిల్.

License Agreement for Bible Texts

World Bible Translation Center
Last Updated: September 21, 2006

Copyright © 2006 by World Bible Translation Center
All rights reserved.

These Scriptures:

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at distribution@wbtc.com.

World Bible Translation Center
P.O. Box 820648
Fort Worth, Texas 76182, USA
Telephone: 1-817-595-1664
Toll-Free in US: 1-888-54-BIBLE
E-mail: info@wbtc.com

WBTC's web site – World Bible Translation Center's web site: <http://www.wbtc.org>

Order online – To order a copy of our texts online, go to: <http://www.wbtc.org>

Current license agreement – This license is subject to change without notice. The current license can be found at: <http://www.wbtc.org/downloads/biblelicense.htm>

Trouble viewing this file – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:
<http://www.adobe.com/products/acrobat/readstep2.html>

Viewing Chinese or Korean PDFs – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:
<http://www.adobe.com/products/acrobat/acrasianfontpack.html>